



ಸೈಕಲ್ ಜೋತೆ ಡಾ.ಶ್ರೀನಿವಾಸಮೂರ್ತಿ

(39ನೇ ಪ್ರಳಿಂದ)

ಇವರು ಹೀಗೆ ಸೈಕಲ್‌ನಲ್ಲಿ ತಿರುಗುವದನ್ನು ಕಂಡು ಅನೇಕ ಜನ ಪೋತೋ ಕ್ಕಿಂತಿಹೊಂಡು ಹೋಗುತ್ತಾರಂತೆ. ಡಾಕ್ಟರ್ ಸೈಕಲ್‌ನಲ್ಲಿ ಹೋಗುವದೆ ಎಂದು ಆಶ್ಚರ್ಯವನ್ನು ವಕ್ತವಡಿಸುತ್ತಾರಂತೆ. “ನಮ್ಮ ಜನಕ್ಕೆ ಸ್ವಲ್ಪವಾ ಬುದ್ಧಿ ಇಲ್ಲ. ಪ್ರತಿಷ್ಠೆ ತೋರಿಸಲು ಮನೆಯಲ್ಲಿ 3-4 ಕಾರುಗಳನ್ನು ಇಟ್ಟಿಕೊಂಡಿರುತ್ತಾರೆ. ಒಬ್ಬೊಬ್ಬರಿಗೆ ಒಂದು ಕಾರು ಬೇಕು ಎನ್ನುತ್ತಾರೆ. ದೇಹಕ್ಕೆ ವ್ಯಾಯಾಮ ಹೊಡುವದಿಲ್ಲ. ಹೆಚ್ಚಿದ ದೇಹದ ತೂಕವನ್ನು ಇಳಿಸಿಕೊಳ್ಳಲು ಬಳಕ ವ್ಯಾದಿಗಿನೆಂದು ಸುರಿಯುತ್ತಾರೆ. ಅದರ ಬಡಲು ಸೈಕಲ್‌ನಲ್ಲಿ ಸಂಪರಿಸಿದರೆ ಅರೋಗ್ಯದ ಸಮತೋಲನ ಕಾಪಾಡಬಹುದಲ್ಲ..” ಎನ್ನುವುದು ಈ ವೇದ್ಯರ ಕಿರೀತಾಗಿ.

-ಇವ ಮೂರು ಉದಾಹರಣೆಗಳಷ್ಟೇ. ಬೆಂಗಳೂರಿನಲ್ಲಿ ಸೈಕಲ್ ಸವಾರರ ಸಂಖ್ಯೆ ಒಂದೇ ಸಮನ್ವಯ ಏರುತ್ತಿದೆ. ಅಲ್ಲಿ ಜೂತಿ-ವಗರ-ವಣಿ ಬೇದಿನಿಲ್ಲ. ಬಡವರು- ಶ್ರೀಮಂತರು ಎಂಬ ಲೆಕ್ಕಾಚಾರ ಇಲ್ಲ. ವಿವರೀತ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ನಗರಗಳಲ್ಲಿ ಪರಿಸರ ಮಾಲ್ನಿನ ಮತ್ತು ವ್ಯಕ್ತಿಗತ ಆರೋಗ್ಯ ಸಮಸ್ಯೆಗಳಿಗೆ ಸೈಕಲ್‌ನ ಪರಿಹಾರ ಎನ್ನುವವರ ಸಂಖ್ಯೆ ಹೆಚ್ಚಿಗೆ ಗುತ್ತಿದೆ.

ಫಿಂಚನ್‌ನ ಮಂತ್ರ ಜಿರುವವರಿಗೆ ಸೈಕಲ್ ಒಂದು ವರದಾನವಿದ್ದಂತೆ. ಸೈಕಲ್ ತುಳಿಯುವದರಿಂದ ದೇಹಕ್ಕೆ ಉತ್ತಮ ವ್ಯಾಯಾಮ ಆಗುತ್ತದೆ, ಅನಗ್ತವಾದ ಚೊಜ್ಜು ಕರಗುತ್ತದೆ. ಹೃದಯ, ಶ್ವಾಸಕೋಶ ಸರಿಯಾದ ಕ್ರಮದಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ದಿನಕ್ಕೆ ವರದರಿಂದ ಮೂರು ಗಂಟೆಗೆ ಸೈಕಲ್ ತುಳಿಯುವದರಿಂದ ದ್ಯುಹಿಕ ಶಕ್ತಿ ಹೆಚ್ಚಿ, ಬುದ್ಧಿಯೂ ಚರುಕಾಗುತ್ತದೆ. ಮಾನಸಿಕ ಒತ್ತುದ ಕಡಿಮೆಯಾಗಿ ಮನಸ್ಸು, ಉಲ್ಲಾಸಕರವಾಗಿರುತ್ತದೆ ಹಾಗೆ ರಕ್ತದೊತ್ತುದ ಪ್ರಮಾಣವನ್ನು ಸಮಕೋಲನದಲ್ಲಿ ಇರಿಸುತ್ತದೆ ಎನ್ನುವುದು ಇಡೀಗ ಬಹುತೇಕ ವ್ಯಾದಿಗಳನ್ನು ಹೊಡು.

ಬೆಂಗಳೂರಿನತಹ ಜನನಿಬಿಡ, ವಾಹನ ನಿಖಿಲ ನಗರದಲ್ಲಿ ಸೈಕಲ್ ಸವಾರಿ ಅಷ್ಟ ಸುಲಭವೇ? ಯಾವ ಸಮಸ್ಯೆಯೂ ಇಲ್ಲವೇ?

ಅದೂ ನಿಜ. ಸಮಸ್ಯೆಗಳಿವೆ. ಅವಗಳನ್ನು ಪರಿಹರಿಸಲು ಒಂದೊಂದಾಗಿ ಕ್ರಮಗಳನ್ನು ತೆಗೆದುಹಾಕಿ ಲಾಗುತ್ತಿದೆ.

“ವಿದೇಶಾಗಳಲ್ಲಿ ಸೈಕಲ್ ಸಂಭಾರಕ್ಕೆ ಹೆಚ್ಚಿನ ಪ್ರೇರಣೆ ನೀಡುತ್ತಾರೆ. ಆದರೆ ನಮಗೆ ಸೈಕಲ್ ಮೇಲೆ ಹೋಗೋರಿಗೆ ಮಯ್ಯಾದೆ ಕೊಡೋದಿಲ್ಲ. ರಸ್ತೆಯಲ್ಲಿ ಸೈಕಲ್ ಬರುತ್ತಿದೆ ಎಂದರೂ ಕಾರು, ಬ್ರೈನವರು ಹೋಗಲು ಸ್ಥಳ ಬಿಡುವದಿಲ್ಲ. ನಾವೇ ಸ್ವಲ್ಪ ಜಾಗ್ರತೆಯಿಂದ ಒಳಿಸಬೇಕು. ಅಲ್ಲದೆ ದೂರದ ಸ್ಥಳಗಳಿಗೆ ಹೋಗುವಾಗ ಹೆಚ್ಚೊ ಹಾಕಿಕೊಳ್ಳಬೇಕು” ಎನ್ನುತ್ತಾರೆ ಶ್ರೀನಿವಾಸಮೂರ್ತಿ. “ಕೆಲವು ವಾರಗಳ ಹಿಂದೆ ನಾನು ನನ್ನ ಹೆಂಡಿ ಇಟಲಿಗೆ ಹೋಗಿದ್ದೇವು. ಅಲ್ಲಿಂದು ಬಾಡಿಗೆ ಸೈಕಲ್ ಕೊಂಡು ಪ್ರಾರ್ಥಿ ಉರಿನ್ನ

ಸುತ್ತುದಿಕೊಂಡು ಬಂದದ್ದು ಹಿತಾನುಭವ ನೀಡಿತು” ಎಂದೂ ಮಾತ್ರ ಸೇರಿಸುತ್ತಾರೆ.

ಪ್ರಾಲ್ಲಿದ ಮಹಿಳೆಯವರಿಗೂ ಈ ಸಮಸ್ಯೆಗಳ ಅರಿವಿದೆ. “ಸೈಕಲ್ ರಿಪೇರಿ ಮಾಡುವವರ ಸಂಖ್ಯೆಯೂ ಇತ್ತಿಂದಿಗೆ ಕಡಿಮೆಯಾಗಿದೆ. ಯಾವ ರಸ್ತೆಯ ಮೂಲೆಯಲ್ಲಿದ್ದಾರೆ, ಯಾವ ಮರದಡಿಯಲ್ಲಿ ಇದ್ದಾರೆ ಎಂದು ಹುಡುಕಿಹೊಂಡು ಹೋಗಿಕೂಡು. ಜೊತೆಗೆ ನಮ್ಮ ದೊಶದಲ್ಲಿ ಸೈಕಲ್‌ನಾಗಿ ಪ್ರತ್ಯೇಕ ಬಾಲನಾ ನಿಯಮಗಳಲ್ಲಿ ದೊಡ್ಡ ರಸ್ತೆಗಳಲ್ಲಿ ಟ್ರಾಫಿಕ್ ಹೆಚ್ಚಿರುತ್ತದೆ. ಕೈ ತೋರಿಸಿ ಸೈಕಲನ್ನು ತಿರಿಗಿಸಲು ಆಗುವದಿಲ್ಲ. ಕೆಳಗೆ ಇಳಿದು ಹೆಡಲ್ ಸರಿಮಾಡಿಕೊಂಡು ಹೋಗುವುದು ಕವ್ಯ ಅನ್ನಿಸುತ್ತದೆ. ಹೀಗಾಗಿ ಸಣ್ಣ ಪ್ರಾಟ್ ರಸ್ತೆಗಳಲ್ಲಿ

ಸಂದಿಗಳಲ್ಲಿಯೇ ಹೆಚ್ಚಿಗೆ ಸೈಕಲ್ ಒಳಿಸುತ್ತೇನೇ ಎನ್ನುತ್ತಾರೆ ಅವರು.

ಬೆಂಗಳೂರಿನಲ್ಲಿ ಸೈಕಲ್ ಸವಾರಿಯನ್ನು ಜನಸ್ವಲೀಯ ಆಗಿಸಲು ಹಲವಾರು ಪ್ರಯೋಗಗಳು ನಡೆದಿವೆ. ಅದರಲ್ಲಿ ಒಂದು ಬ್ರೇಕಿಲ್ ಶೇರಿಂಗ್. ದೇಶದಲ್ಲಿ ಮೂಲದಲ್ ಬಾರಿಗೆ ಬೆಂಗಳೂರು ನಗರದಲ್ಲಿ ‘ಅಟೋಮೇಟಿಕ್ ಪಾಲ್ಟ್ ಕ್ರೋಬ್ರೆಕಿಲ್ ಶೇರಿಂಗ್ ಸಿಫ್ರೋ’ ಶೀಪ್ಸ್ ಬಾರಿಗೆ ಬರಲಿದೆ. 150 ಡಾಕಿಂಗ್ ಸ್ವೇಷನ್ ಗಳಲ್ಲಿ 2 ಸಾರಿರ ಸೈಕಲ್‌ಗಳು ಸಾರ್ವಜನಿಕರಿಗೆ ಬಾಡಿಗೆ ದೊರಕಲಿದೆ. ಈಗಾಗೇ ಪ್ರಾಯೋಗಿಕವಾಗಿ ಒಂಬತ್ತು ಕಡೆ ಈ ಸೇವೆ ಆರಂಭವಾಗಿದೆ. ಕರ್ಬರಾನ್ ಅಟೋಮೇಟಿವನ್ ಪ್ರೈ.ಲಿ. ಸಹಯೋಗದಲ್ಲಿ ಪ್ರಾರಂಭಿಸಲಾದ ಈ ಯೋಜನೆಗೆ ಸರ್ಕಾರವು ಕ್ಷೇತ್ರದಿಂದಿದೆ. www.atcag.in ಮೂಲಕ ನೋಂದಣಿ ಮಾಡಿಕೊಳ್ಳಬೇಕೆಂದು. ಕಂಪನಿಯಿಂದ ಕೊಡವ ಸ್ಯಾಕ್ರೋಕಾರ್ಡ್ ಬಳಕ ಸೈಕಲ್‌ನ ಬಿಂಗೆ ತೆಗೆದು ಕೊಂಡೊಯ್ದಿಂದ ಬಹುದು. ನಗರದ ವಿಧಿಯಿಂದ ಸ್ಯಾಕ್ರೋಗಳಲ್ಲಿ ಈ ಸೈಕಲ್‌ಗಳು ಲಭ್ಯ. ಎಲ್ಲಾಗೆ ಬೆಕೋ ಅಲ್ಲಿಗೆ ತಿರಿಗಾಡಿದ ಅಲ್ಲೇ ಪಕ್ಕದಲ್ಲಿ ಸಿಗಿವ ಸೈಕಲ್ ಸ್ಯಾಕ್ರೋನಲ್ಲಿ ನೀಲಿಗಿ ತೆರಳಬಹುದು. ನಗರದಲ್ಲಿ ಎಲ್ಲೆಲ್ಲಿ ಈ ರೀತಿಯ ಬ್ರೇಕಿಲ್ ಸ್ಯಾಕ್ರೋಗಳಿವೆ ಎನ್ನುವ ಮಾಹಿತಿಯೂ ಲಭ್ಯವಿದೆ.

ಕಾರು, ಬಸ್ಸಿಗಳ ಒಡಾಟದ ಮಧ್ಯ ಸೈಕಲ್ ಪ್ರತ್ಯೇಕ ದಾರಿಯೇ ಇರಬೇಕು ಎನ್ನುವ ವಾದವೂ ಬಿಂಗೆಯಾಗಿದೆ.

ಸಬ್ಬಿ ಲ್ಯಾಬ್‌ನ ಡಾ.ಎಚ್.ಎಸ್. ಸುಧಿರ್ ಮತ್ತು ಅವರ ಮೂರು ಗಳಿಂದ ಯೋಜನೆ ನೇರಿ ಬ್ರೇಕಿಲ್ ಸ್ಯಾಕ್ರೋ ಎಂಬ ಯೋಜನೆಯೊಂದನ್ನು ರಾಜಿಸಿದ್ದಾರೆ. ಜಂಯಿನಗರದ ಸ್ಯಾಕ್ರೋ ಮತ್ತು 45 ಕಿ.ಮೀ ರಸ್ತೆಗಳಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆ. “ಸೈಕಲ್ ಸವಾರಿಗೆ ಜನ ಗೌರವ ಕೊಡುವೆಡ್ದಿಲ್ಲ. ಈ ಸಮಸ್ಯೆಯನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಸಮಾರ್ಥನೆ ಮಾಡಿದವು. ಒಂದೇ ಸಲ ಬದಲಾವಣೆ ಸಾಧ್ಯವಿಲ್ಲ. ದೊಡ್ಡವರ ಮನೋಭಾವವನ್ನು ಬದಲಿಸುವುದು ಅಂಬಾ ಕವ್ಯ. ನಾರಾಯಣ ಪ್ರತ್ಯೇಗಳನ್ನು ಕೇಳುತ್ತಾರೆ. ಹೀಗಾಗೆ ಚಿಕ್ಕ ಮುಕ್ಕಳಲ್ಲಿ ಸೈಕಲ್ ಬಳಕೆಯ ಬಗ್ಗೆ ಜಾಗ್ರತ್ತಿ ಮಾಡಿಸಲು ನಿರ್ದಿಷಿಸಿದೆ. ಚಿಕ್ಕವರಲ್ಲಿ ಸೈಕಲ್ ಬಾಗೆ ಅರಿವ ಬಂದರೆ ನಿಧಾನವಾಗಿಯಾದರೂ ಬದಲಾವಣೆ ಸಾಧ್ಯ” ಎಂಬುದು ಇವರ ಅಭಿಮತ.

“ಟ್ರಾಫಿಕ್ ಕಿಂದ ಇರುವ ಪ್ರತ್ಯೇಗಳನ್ನು ಗುರುತಿಸಿ ಅಲ್ಲಿ ಮುಕ್ಕಳಿಗೆ ಸೈಕಲ್ ಬಳಕಲ್ಲು ಉತ್ತೇಜಣ ನೀಡುತ್ತೇವೆ. ಈಗ ಜಯಿನಗರದಲ್ಲಿ ಕಾರ್ಯ ರಂಭವಾಗಿದೆ. ಬೆಂಗಳೂರು ಮಹಾನಗರ ಪಾಲೆಕೆಯೂ ಕೈಂದಿಸಿದೆ. ಮುಂದೆ ಬೇರೆ ಪ್ರದೇಶಗಳಿಗೂ ಈ ಯೋಜನೆಯನ್ನು ವಿಸ್ತರಿಸುತ್ತೇವೆ” ಎನ್ನುತ್ತಾರೆ ಅವರು.

ತಂತ್ರಜ್ಞನ ಅಧಿಭ್ರದಿ ಆದಂತ ಜನರ ಜೀವನ ಶೈಲಿಯೂ ಬದಲಾವಣೆಯಾಗಿದೆ. ವಿರಾಸತ್ ಜೀವನದ ಹಂಬಿ ಹೆಚ್ಚಿಗೆ ಬ್ರೇಕಿಲ್ ಸ್ಯಾಕ್ರೋ ಕಿರಿಯಾಗಿ ಇರುತ್ತಿದೆ. ಈಗ ಜಯಿನಗರದಲ್ಲಿ ಕಾರ್ಯ ರಂಭವಾಗಿದೆ. ಬೆಂಗಳೂರು ಮಹಾನಗರ ಪಾಲೆಕೆಯೂ ಕೈಂದಿಸಿದೆ. ಮುಂದೆ ಬೇರೆ ಪ್ರದೇಶಗಳಿಗೂ ಈ ಯೋಜನೆಯನ್ನು ವಿಸ್ತರಿಸುತ್ತೇವೆ” ಎನ್ನುತ್ತಾರೆ ಅವರು.

ತಂತ್ರಜ್ಞನ ಅಧಿಭ್ರದಿ ಆದಂತ ಜನರ ಜೀವನ ಶೈಲಿಯೂ ಬದಲಾವಣೆಯಾಗಿದೆ. ವಿರಾಸತ್ ಜೀವನದ ಹಂಬಿ ಹೆಚ್ಚಿಗೆ ಬ್ರೇಕಿಲ್ ಸ್ಯಾಕ್ರೋ ಕಿರಿಯಾಗಿ ಇರುತ್ತಿದೆ. ಈಗ ಜಯಿನಗರದಲ್ಲಿ ಕಾರ್ಯ ರಂಭವಾಗಿದೆ. ಬೆಂಗಳೂರು ಮಹಾನಗರ ಪಾಲೆಕೆಯೂ ಕೈಂದಿಸಿದೆ. ಮುಂದೆ ಬೇರೆ ಪ್ರದೇಶಗಳಿಗೂ ಈ ಯೋಜನೆಯನ್ನು ವಿಸ್ತರಿಸುತ್ತೇವೆ” ಎನ್ನುತ್ತಾರೆ ಅವರು.

ತಂತ್ರಜ್ಞನ ಅಧಿಭ್ರದಿ ಆದಂತ ಜನರ ಜೀವನ ಶೈಲಿಯೂ ಬದಲಾವಣೆಯಾಗಿದೆ. ವಿರಾಸತ್ ಜೀವನದ ಹಂಬಿ ಹೆಚ್ಚಿಗೆ ಬ್ರೇಕಿಲ್ ಸ್ಯಾಕ್ರೋ ಕಿರಿಯಾಗಿ ಇರುತ್ತಿದೆ. ಈಗ ಜಯಿನಗರದಲ್ಲಿ ಕಾರ್ಯ ರಂಭವಾಗಿದೆ. ಬೆಂಗಳೂರು ಮಹಾನಗರ ಪಾಲೆಕೆಯೂ ಕೈಂದಿಸಿದೆ. ಮುಂದೆ ಬೇರೆ ಪ್ರದೇಶಗಳಿಗೂ ಈ ಯೋಜನೆಯನ್ನು ವಿಸ್ತರಿಸುತ್ತೇವೆ” ಎನ್ನುತ್ತಾರೆ ಅವರು.

ಅಂದ ಹಾಗೆ, ನಿಮ್ಮ ಬಳಿ ಸೈಕಲ್ ಇಲ್ಲ? ಅಯ್ಯೋ ಪಾಪ!